

॥ प्रारब्धमुत्तमजनाः न परित्यजन्ति ॥

SPECIAL VOLUME OF THE NATIONAL CONFERENCE



P.G. DEPARTMENT OF STUDIES AND RESEARCH IN SANSKRIT

SAHYADRI COLLEGE CAMPUS, SHIVAMOGGA

॥ सत्यं ज्ञानमनन्तम् ॥

JOURNAL OF VEDA SAMSKRITA ACADEMY

(RECOGNISED IN THE UGC-CARE LIST)

(A NATIONAL PEER-REVIEWED RESEARCH JOURNAL)



॥ स्वास्थ्यस्थादिः ॥

(राष्ट्रीयसङ्गोष्ठीलेखसङ्ग्रहः)



द्विदिवसीये राष्ट्रीयसङ्ग्रहालयम्

विषयः – संस्कृतसाहित्ये स्वास्थ्यस्थापना, दूरध्यप्रशस्त्रा

– प्रथानसम्पादिका –

डा. एम्. ए. श्रुतिकीर्ति

– सह-सम्पादकः –

डा. काशीनाथ शास्त्री हेच्. वि.

– प्रकाशनसंस्था –

वेदसंस्कृत-अकाडेमि (पं.), हेगडे-५६१३३०

Website : www.vedasamskritaacademy.org

E-mail : vedasmkac@gmail.com

ISSN 2250-1711

Special Volume Of The National Conference

॥ प्रारब्धमुत्तमजना न परित्यजन्ति ॥

P.G. Department of Studies and Research in Sanskrit

Kuvempu University, Sahyadri College Campus, Shivamogga

॥ सत्यं ज्ञानमनन्तम् ॥



JOURNAL OF VEDA SAMSKRITA ACADEMY

(RECOGNISED IN THE UGC-CARE LIST)

[A NATIONAL PEER-REVIEWED RESEARCH JOURNAL]

॥ स्वास्थ्यसह्याद्रिः ॥

[राष्ट्रियसङ्गोष्ठीलेखसङ्ग्रहः]

द्विदिवसीयं राष्ट्रियसम्मेलनम्

Two Days National Conference

विषयः संस्कृतसाहित्ये स्वास्थ्यरक्षणम् ; तस्य प्रस्तुतता च

Topic : Samskrita Sahitye Swasthyarakshanam – Tasya Prastutataa Cha

प्रधानसम्पादिका

डा. एम.ए. श्रुतिकीर्ति

Editor in Chief

Dr. M.A. Shruthikirthi

सह-सम्पादकः

डा. काशीनाथ शास्त्री हेच. वि.

Co-Editor

Dr. Kashinath Shastry H.V.

प्रकाशनसंस्था

वेदसंस्कृत-अकाडेमि (पं.), हेगडे-581330

Website : www.vedasamskritaacademy.org

E-mail : vedasmkac@gmail.com

“स्वास्थ्यसद्व्याद्रिः” – द्विदिवसीयं राष्ट्रियसम्मेलनम्

II

Name of the Journal : **“Journal of Veda Samskrita Academy”**

Recognised in the UGC-CARE List

A National Peer-Reviewed Research Journal

ISSN Number : **2250-1711**

Editor in Chief : **Dr. M.A. Shruthikirthi**

Conference Organizing Secretary and Co-ordinator

P.G. Department of Studies and Research in Sanskrit

Kuvempu University, Sahyadri College Campus,

Shivamogga-577203, Karnataka

Mobile : **9448091817**

E-mail : **mashruthikeerti@gmail.com**

All rights are Reserved with the Editor

Co-Editor : **Dr. Kashinatha Shastry H.V.**

Asst. Prof. & HOD, Sanskrit Department

Shree Venkataramana Swami College,

Bantwal – 574211, D. K., Karnataka

Mobile : **9845473769**

E-mail : **panditaradya@gmail.com**

Publiser : **Dr. Gopalkrishna Hegde**

Director,

Veda Samskrita Academy (Regd.)

1347, Kalkod Road, HEGDE-581330

Kumta, Uttarakannada, Karnataka

Mobile : **9741847399**

E-mail : **gopalkrishnh9@gmail.com**

**“All opinion / views expressed in the research paper / articals are of the authors only,
no way they are ascribed to the Veda Samskrita Academy or Kuvempu Universety”**

Languages : **Samskrita, English, Kannada**

Imprint : **Special Volume of The
Two Days National Conference**

Paper : **B 2 B Copier (West Coast Paper)**

Size of the Journal : **A 4**

Number of pages : **2 (cover page) + x + 216**

Number of copies : **100**

D T P : **Pavan Hegde, Hegde**

Art work & Printing : **Girish R. Bhat, Digital World, Kumta**

Setting & Binding : **Shree Krishna Mudranalaya, Hegde**

Price : **250/-**

	CONTENTS	iii-vi
	Editorial- Dr.M.A.Shruthikirthi, Organizing Secretary and Coordinator	vii-viii
	प्रकाशकभणिति: - डा. गोपालकृष्ण हेगडे, निदेशकः, वेदसंस्कृत-अकाडेमि (रि.), हेगडे	ix-x

1.	संस्कृतसाहित्ये स्वास्थ्यरक्षणम् ; तस्य प्रस्तुतता च Dr. Dinakara Marathe, Ratnagiri	1-2
2.	संस्कृत साहित्यदली आहार मीमांसे – आर्योग्य संरक्षणयल्ली अदर प्रस्तुतते मौ. व. गिरीशचंद्र, बैंगलोरु	3-8
3.	संस्कृतदली हेळरुवंते आहारदिंद सौन्धरक्षणे मुक्तु अदर प्रस्तुतते Dr. M. A. ShrutiKeerthi, Shimoga	9-13
4.	सौन्धरक्षणयल्ली सुगंध द्रुव्यगच्छ प्रातु डा. ए. वद्यनाथ मुराते, कठीलु	14-17
5.	Concept of Medicine in Ancient India Dr. Nagaraj B., Kateel	18-25
6.	सौन्धर समाजद निमाणकै संस्कृतज्ञरु खोदुंग डा. रजनी हेंडा., धारवाड	26-29
7.	संस्कृत साहित्यद विविध प्राकारगली सौन्धर्प्रज्ञे कागो अदर प्रस्तुतते डा. काशीनाथ शास्त्री हेंडा. वी., बोंडाळ, द.क.	30-32
8.	संस्कृत साहित्यदली सुभाषितद्वारा सौन्धर्संरक्षणम् विद्युती बांगारमृ क., शिवमोग	33-34
9.	संस्कृतसाहित्ये शिक्षणं मानसिकस्वास्थ्यं च Dr. Kumar Bagewadimath, Tirupati	35-37
10.	आयुर्वेद मुक्तु योगशास्त्रगतिं सौन्धरक्षणये महत्त्व डा. जयरेवण्डी ए. वी., बैंगलोरु	38-41
11.	आयुर्वेदानुसारं स्वास्थ्यरक्षणम् डा. उदयन हेगडे, तिरुपति	42-44
12.	श्रीपरमहंसयोगानन्दस्य अभिमतानुसारं भगवद्वीतामनुश्रुत्य स्वास्थ्यरक्षणम् ; तस्य प्रस्तुतता च Dr. Meenakshibai Tivari, Chennai	45-49
13.	स्वास्थ्यम् अस्मदधीनम् – जीवेम शरदः शतम् Dr. Jyothirmayi P. C., Bengaluru	50-52
14.	अश्वघोषकृतै स्वास्थ्यसंरक्षणसन्देशः ड. सन्तु-सिंहः, पश्चिमबङ्गः	53-55
15.	कालिदासकृतिषु स्वास्थ्यसंरक्षणसन्देशः सुन्दर-गायेनः, पश्चिमबङ्गः	56-59
16.	स्वास्थ्यदृष्ट्या दिलीपकृतगोसेवायाः महत्वं, तस्य प्रस्तुतता च Dr. Chandrakala R. Kondi, Sringeri	60-62

17.	ವೈದಿಕ ಸಾಹಿತ್ಯಗಳಲ್ಲಿ ಆರೋಗ್ಯಕ್ಕಾಗಿ ಶುಚಿತ್ವದ ಪ್ರಾಮುಖ್ಯತೆ – ಒಂದು ಅಧ್ಯಯನ ಸುಭೃಹತ್ತಾ ಜ. ಎಮ್. ಧಾರವಾಡ	63-67
18.	ಸಂಸ್ಕೃತ ಸಾಹಿತ್ಯದಲ್ಲಿ ಆರೋಗ್ಯದ ಪರಿಕಲ್ಪನೆ ವಿದ್ವಾನ್ ಡಾ. ಪ್ರಭುಸ್ವಾಮಿ ಎಸ್. ಬೆಂಗಳೂರು	68-71
19.	ಭಗವದ್ಗೀತೆಯಲ್ಲಿ ಸ್ವಾಸ್ಥ್ಯ ಸಂರಕ್ಷಣೆ : ಒಂದು ನೋಟ ಹೆದ್ದಾರಿ ರವಿಕುಮಾರ್. ಶಿವಮೋಗ್ಗ	72-74
20.	ಮಾನಸೋಲ್ಸಸ ಮತ್ತು ಗೀಡಮೂಲಿಕಾ ರಸವೈದ್ಯದ್ಯ ಡಾ. ಭೀಮಾ ನಾಯ್. ಎಸ್. ಬೆಂಗಳೂರು	75-77
21.	ಅಷ್ಟಾಂಗ ಹೃದಯವಲ್ಲಿ ಸ್ವಾಸ್ಥ್ಯರಕ್ಷಣೆ ಮೂರ್ತಿ ಎ. ಹೆಚ್. ಬೆಂಗಳೂರು	78-80
22.	ಶ್ರೀಮಧ್ಗಾವದ್ಗೀತೆಯಲ್ಲಿ ಸ್ವಾಸ್ಥ್ಯರಕ್ಷಣೆ ಡಾ. ವನರಾಜ್ ಬಿ. ಕೆ., ಬೆಂಗಳೂರು	81-83
23.	Wisdom of health as per our ancient scriptures Dr. Gouramma R Elangadi. Sollapur.	84-87
24.	ಸಂಸ್ಕೃತ ಸುಭಾಷಿತಗಳಲ್ಲಿ ಸ್ವಾಸ್ಥ್ಯ ರಕ್ಷಣೆ ಡಾ॥ ಶ್ರೀಕೃಷ್ಣ ಹ. ಕಾಮಿಂಡಕೆ., ವಿಜಯಪುರ	88-92
25.	ಆಯುರ್ವೇದೇಯಕ್ತ ಆಹಾರ ಅಭ್ಯಾಸ ಕ್ರಮಗಳು ಡಾ. ಜನ್ಮಕೇಶವಯ್ಯ ಹೆಚ್. ಬಿ., ಶಂಕರಪಣ್ಟಿ	93-96
26.	ಮರಾಣಗಳಲ್ಲಿ ಸ್ವಾಸ್ಥ್ಯ ಸಂರಕ್ಷಣೆ ಡಾ. ಮೃತ್ಯೇಯಿ ಹೆಚ್. ಎಲ್. ಶಿವಮೋಗ್ಗ	97-100
27.	ಸ್ವಾಸ್ಥ್ಯ ಸಂರಕ್ಷಣೆಯಲ್ಲಿ ಶುಚಿತ್ವದ ಪಾತ್ರ ಡಾ. ಪ್ರಮೋದ ಚಂದ್ರ, ಧಾರವಾಡ	101-104
28.	ಸಂಸ್ಕृತಸಾಹಿತ್ಯ ವ्यಾಯಾಮ ವಿಶಾಂತಿಶ್ರ – ಸ್ವಾಸ್ಥ್ಯರಕ್ಷಣೆ ತಯಾ: ಪ್ರಾಸಂಗಿಕತಾ ಡಾ. ಕೆಯೂರ ರ. ಕರಗುಡರಿ, ಧಾರವಾಡ	105-111
29.	ಆರೋಗ್ಯಸೂತ್ರಾಣಿ – ಏಕ ಸಿಂಹಾವಲೋಕನಮ् ವಿದುಷಿ. ಲತಾ ಪಾಟಿಲ, ಧಾರವಾಡ	112-115
30.	ಸಂಸ್ಕೃತಸಾಹಿತ್ಯ ಸ್ವಾಸ್ಥ್ಯ ರಕ್ಷಣಾರ್ಥ : ತಸ್ಯ ಪ್ರಸ್ತುತತಾ ಡಾ॥ ಸವಿತ್ರಾ ಎನ್. ಶಿವಮೋಗ್ಗ.	116-118
31.	ಕಾಳಿಧಾಸನ ಶುಲುಸಂಹಾರಕಾವ್ಯದಲ್ಲಿ ಸ್ವಾಸ್ಥ್ಯರಕ್ಷಣಾ ವಿಚಾರ ಡಾ. ನರೇಂದ್ರ ಬಿ. ಎಸ್. ಶೀರ್ಫಾಹಳ್ಳಿ	119-121
32.	TECHNIQUES OF COMBATING KRIMI DISEASES IN VEDIC LITERATURE Dr. Anjana Mathad, Dharwad	122-125
33.	ಆರೋಗ್ಯ ರಕ್ಷಣೆಯಲ್ಲಿ ಆಸನ ಮತ್ತು ಪ್ರಾಣಾಯಾಮದ ಪಾತ್ರ ಡಾ. ಶೋಭಾ. ಜಿ. ಭಟ್. ಶಿವಮೋಗ್ಗ.	126-127
34.	ಸಂಸ್ಕृತಸಾಹಿತ್ಯ ಸ್ವಾಸ್ಥ್ಯರಕ್ಷಣಾಮ्-ತಸ್ಯ ಪ್ರಸ್ತುತತಾ ಚ ವಿಘಾನ್ ಮಜ್ಜುನಾಥ ಭಟ್ ಹುಲಗಾನ್, ಶಿವಮೋಗ್ಗನಗರಮ್	128-130

ಶ್ರೀಮದ್ಭಗವದ್ಗೀತೆಯಲ್ಲಿ ಸ್ವಾಸ್ಥ್ಯರಕ್ಷಕ್

ಡಾ. ವನಕಾಡು ಬಿ ಕೆ

ಸಹಾಯಕ ಪ್ರಾಧ್ಯಾಪಕರು

ಕನಾಕಟಕ ಸಂಸ್ಕೃತ ವಿಶ್ವವಿದ್ಯಾಲಯ
ಚಾಮರಾಜಪೇಟೆ, ಬೆಂಗಳೂರು-560018

Email: vanakadu@gmail.com

Mob-9731027548

ಪೀಠಿಕೆ:-

ಸಂಸ್ಕೃತ ಸಾಹಿತ್ಯವು ಭಾರತೀಯ ಸಾಹಿತ್ಯದಲ್ಲಿ ಪ್ರಾಚೀನ ಸಾಹಿತ್ಯ. ಇದರ ಆದಿಭಾಗವೇ ವೈದಿಕ ವಾಚ್ಯಯ. ವೇದಗಳ ಭಾಷೆಯನ್ನು ವೈದಿಕ ಸಂಸ್ಕೃತವೆಂದೂ ಪಾಠಿಸಿಯಿಂದಿಂಬಿನ ಭಾಷೆಯನ್ನು ಲೋಕಕ ಅಥವಾಕಾವ್ಯಸ್ಥ ಸಂಸ್ಕೃತವೆಂದೂ ವಿಭಜಿಸಲಾಗಿದೆ. ವೈದಿಕ ಸಂಸ್ಕೃತವೇ ಮುಂದೆ ಬೆಳವಣಿಗೆಯ ಹಂತಗಳಲ್ಲಿ ಕಾವ್ಯಸಂಸ್ಕೃತವಾಗಿ ಪರಿಣಮಿಸಿತು. ವೈದಿಕ ವಾಚ್ಯಯದಿಂದಲೇ ಭಾರತೀಯ ಸಾಹಿತ್ಯಕ್ರಿತ್ಯಾರಂಭವಾಗುತ್ತದೆ. ಮುಂದೆ ಹುಟ್ಟಿದೆಲ್ಲ ಲೋಕ-ಧಾರ್ಮಿಕ ಸಾಹಿತ್ಯಗಳೂ ಪ್ರತ್ಯೇಕಿಣಿಲ್ಲವೆ ಪರೋಕ್ಷವಾಗಿ ಈ ಸಾಹಿತ್ಯರಾತಿಗೇ ಸಂಬಂಧಪಟ್ಟಿಂಧವಾಗಿವೆ.

“ಸ್ವಾಸ್ಥ್ಯ” ಎಂಬ ಸಂಸ್ಕೃತ ಪದವು ಶಾಂತಿ, ಸಂತೃಪ್ತಿ, ಆರೋಗ್ಯ ಮುಂತಾದ ಅರ್ಥಗಳನ್ನು ಹೊಡುತ್ತದೆ. ಆಯವೇದದಬಂದು ಶೈಲೀಕ ಈ ಬಗ್ಗೆ ಹೇಳುತ್ತದೆ:-

ಸಮದೋಷःಸಮಾಗಿನಿಶಸಮಧಾತುಮಲಃಕಿಯಾ: ಪ್ರಸನ್ನಾತ್ಮೇನ್ನಿಧಿಮನಾ:ಸ್ವಸ್ಥಇತ್ಯಭಿಧಿಯತे ॥

ಮನುಷ್ಯಮೋವ ಪ್ರಾಣ ಸ್ವಸ್ಥನೆಂದರೆಂದರೆ ವನಲ್ಲಿ ದೋಷಗಳು (ತ್ರಿದೋಷ), ಧಾತುಗಳು (ಸಪ್ತಧಾತುಗಳು), ಅಗ್ನಿ ಮಲಕ್ಕಿಯಗಳು ಸಮವಾಗಿದ್ದು ಇಂದ್ರಿಯಗಳು, ಮನಸ್ಸು ಮತ್ತು ತತ್ವವು ಪ್ರಸನ್ನವಾಗಿಲಂದರೆ ಸಂತೃಪ್ತವಾಗಿದ್ದರೆಂತಹನನ್ನು ಸ್ವಸ್ಥವನ್ನೆಂಬವಾಗಿದೆ.

ಅಂದರೆ ಮನುಷ್ಯನೆಂಬೋಗ್ಯವಂದರೆ ಕೇವಲ ದೇಹದಾರೋಗ್ಯವಲ್ಲದೆ, ಅದು ಮನಸ್ಸುಇತ್ಯಾದಿಗಳನ್ನು ಒಳಗೊಂಡ ಒಂದು ಸ್ಥಿತಿಯಾಗಿದೆ. “ಆರೋಗ್ಯಾಂದರೆದ್ಯೇಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಂಪೂರ್ಣವಾಗಿಚೆನ್ನಾಗಿರುವುದೇಆಗಿದೆ. ಕೇವಲ ದ್ಯೇಹಿಕ ರೋಗಗಳಿಂದ ಮುಕ್ತವಾಗಿರುವುದಲ್ಲ”.

ವಿಷಯ ಪ್ರಮೇಶ :-

ಸಮಗ್ರ ಸೃಷ್ಟಿಯಲ್ಲಿಇತರ ಜೀವಿಗಳಿಗಿಂತಲೂ ಮಾನವಪ್ರಾಣಿಗೆ ಶ್ರೇಷ್ಠಸ್ಥಾನವು ದೊರೆತಿರುವುದಕ್ಕೆ ಮಾನವಜೀವಿಯಂದ್ದೇಯ-ಧರ್ಮ-ಸಾಧನೆಯನ್ನುಗುರಿಯಾಗಿಬ್ರಹ್ಮಹೋಂಡು, ಆ ಗುರಿಯನ್ನು ಸೇರಲು ಪ್ರಯತ್ನ ಮಾಡುತ್ತಿರುವುದೇಕಾರಣವಾಗಿದೆ. ಆ ಧೈಯಾಯಾಧವಾಧರ್ಮಸಾಧನೆಯು ಸಾಂಗವಾಗಿ ನೇರವೇರುವುದಕ್ಕೆತತ್ತ್ವವಾಸನಾವಾದದೇಹವು ಸರಿಯಾಗಿರಬೇಕು. ಆದುದರಿಂದಲೇಪ್ರಾಚೀನಾಯಾರುಶರಿರಮಾರ್ಯಖಲುಥರ್ಮಸಾಧನಮಾಂದ ಸಾರಿದರು. ದೇಹವು ನಿರೋಗಿಯಾಗಿರುವಂತೆ ಇಟ್ಟಕೊಳ್ಳುವುದಕ್ಕೆ ಅದರ ಸರಿಯಾದ ಮೋಷಣೆಮತ್ತು ಬೆಳವಣಿಗೆಗೆ ಯಾವ ಬಗೆಯಾರಾವು ಮುಖ್ಯವಾದುದೆಂಬುದನ್ನರಿಯಬೇಕು. ಅದಿಲ್ಲದೆ ನಾಲಿಗೆ ಮಾತ್ರದಾಸರಾಗಿ ನಮ್ಮ ಹೃಡ್ಯಿಯಂಬುದು ಏನು ಬೇಕಾದರೂತ್ಯಂಬಿತು ಮಾಡಬಹುದಿದೆಯಂದು. ಭಾವಿಸಿ ಆಚರಿಸಿದರೆ ಅದರಿಂದ ಶರೀರವು ರೋಗಕ್ಕೆತವರುಮಾನಯಾಗಿ, ಇಹಲೋಕವಾಸವೂ ದುಃಖವಾಗುವುದಲ್ಲದೆ ಪರಲೋಕದ ಕನಸು

ಕೂಡಿರಬಾಗುವುದು. ಕೆಲವರುತಮುಗಳಿನಾಗಿಗಿತಿಂದು ಜೀಎಂಸಿಹೊಳ್ಳುವ ಶಕ್ತಿ ಇದೆಯಂದು ಲಾಂಡು, ಅಂಬೋಡೆ ಮೊದಲಾದವುಗಳನ್ನು ಜೂಜುಕಟ್ಟಿ ಹೆಚ್ಚಾಗಿ ತಿನ್ನುವರು. ಅವರ ಶರೀರದಲ್ಲಿ ಕೆಲಕಾಲ ಬಲವಿರುವವರೆಗೆಇದರ ಪರಿಣಾಮವುಗೂತ್ತಾಗಲಾರದು. ಆದರೆ ವರ್ಯಸ್ಸು ಸ್ವಲ್ಪ ಹೆಚ್ಚಾದಕೂಡಲೆಂಬೆಂದರ ಪರಿಣಾಮವಾಗಿ ಅನೇಕ ವ್ಯಾಧಿಗಳು ತಲೆದೋರುವವು. ಹಲವು ವ್ಯಾಧಿಗಳಿಗೆ ಮೊದಲಿನಿಂದಲೂ ನಾವು ಆಚರಿಸಿರುವ ಆಹಾರವಿಧಿಯೇ ಮೂಲವಾಗಿರುವುದು.

ಪ್ರಪಂಚದದ ಹಲವೆಡಗಳಲ್ಲಿ 100ರಿಂದ 130 ಪರ್ಫೆಗಳು ಬದುಕಿರುವ ಮಹನೀಯರ ಉದಾಹರಣೆಗಳು ಈಗಲೂ ಅನೇಕವಾಗಿರುವವು.

ಅವರಲನುಭವದಿಂದಲಾಲಾಪರಾಹಾರ ಮಿತಿ ವಿಧಿಗಳೇ ಅವರ ದೀರ್ಘಜೀವನಕ್ಕಾರಣವಾಗಿರುವವೆಂದು ತಿಳಿದುಬಂದಿದೆ. ಇದರಿಂದ ಪ್ರತಿಯೊಬ್ಬನೂ ಮನಸ್ಸು ಮಾಡಿದರೆ ದೀರ್ಘಜೀವಿಯಾಗಲೇ ಸೆಬಹುದೆಂದು ಸ್ಪಷ್ಟವಾಗುವುದು.

ನಮ್ಮುಕಣ್ಣಿ, ಮೂಗು, ನಾಲಿಗೆಗಳು ಕೂಡ ನಮಗೆ ಬೇಕಾದ ಸರಿಯಾದಾರವನ್ನಾರಿಸುವುದಕ್ಕಾಗಿಯೇ ನಿರ್ಮಿತವಾಗಿವೆಯೆಂದು ಹೇಳಬಹುದು. ಹಸಿವು ಬಾಯಾರಿಕೆಗಳಿಂದ ಆಹಾರಪಾನಗಳನ್ನು ಮಾಡುವಳಿಕೆಯು ಮನುಷ್ಯನಿಗೆ ಹುಟ್ಟುವುದು ಸಹಜವಾಗಿದೆ. ಅದನ್ನು ನಿಷಾರಿಸಲು ಮೇಲೆ ಹೇಳಿರುವ ಇಂದ್ರಿಯಗಳನ್ನು ಸರಿಯಾಗಿಲಾಪಯೋಗಿಸುವುದು ಅವಶ್ಯಕ. ಅದರಿಂದಇಹಪರಸುಖವು ಲಭಿಸುವುದಕ್ಕೆ ಸಹಾಯದೊರೆಯುವುದು. ನಮ್ಮ ಈ ಭಾರತವಾಸಿಗಳಿಗೆ ಇಹಪರಸಾಧನೆಯನ್ನು ಬೋಧಿಸುವ. ಶ್ರೀಷ್ಠವಾದಧರ್ಮಗ್ರಂಥವೆಂದು ಪ್ರಸಿದ್ಧವಾಗಿರುವ ಶ್ರೀಮದ್ಭಾವದಗೀತೆಯು ಕೂಡ ನಮ್ಮಾರ್ಥಾರ ವಿಹಾರಗಳಲ್ಲಿ ಮಿತಿಯಿರಬೇಕೆಂದು ಸಾರಿರುವುದು.

ಯುಕ್ತಾಹಾರವಿಹಾರಸ್ಯ ಯುಕ್ತಚೈಷಸ್ಯ ಕರ್ಮಸ್ತ ।

ಯುಕ್ತಸ್ವಜಾವಬೋಧಸ್ಯಯೋಗಭವತಿತ್ವಃಖಹಾ ॥ಇಧ್ಯಾಯ-6, ಶ್ಲೋ. 17

ಯೋಗ್ಯವಾದಾರಕಾರ, ವಿಹಾರ ಮಾಡುವವನು, ಕರ್ಮಗಳಲ್ಲಿ ಯೋಗ್ಯವಾದಷ್ಟು ಪ್ರವೃತ್ತಿ ಮಾಡುವವನು, ಯೋಗ್ಯವಾದಕಾಲದಲ್ಲಿ ಮಲಗುವವನು, ಉಚಿತಕಾಲದಲ್ಲಿಎಚ್ಚರವಾಗುವವನು- ಇಂತಹವನಿಗೆಯೇ ವಿಪರಿಹಾರಕವಾದಯೋಗವು ಸಿದ್ಧಿಸುವುದು ಎಂದು ನಮ್ಮ ದೀರ್ಘಜೀವನಕ್ಕೂ ಇಹಪರಸಾಧನೆಗೂ ಮೂಲವಾದ ಸಂಗತಿಗಳನ್ನು ಗೀತೆಯು ಸಂಕ್ಷೇಪವಾಗಿ ಹೇಳಿರುವುದು. ಯಾವುದು ಸಾಮಾನ್ಯವಾಗಿ ಮಾನವನಧ್ಯೇಯ ಸಾಧನೆಗೆ ಸರಿಯಾದಾರವರೆಂಬುದನ್ನೂ ಸ್ಪಷ್ಟವಾಗಿ ತಿಳಿಸುವಾಗ ಆಹಾರವನ್ನು ಮುಂದೆ ಹೇಳುವಂತೆ ಮೂರು ವಿಭಾಗವಾಗಿ ವಿಂಗಡಿಸಿರುವುದು.

ಆಹಾರಸ್ತವಪಿಸರ್ವಸ್ಯತ್ರಿವಿಧಿಭವತಿಪ್ರಿಯಃ ।

ಯನಸ್ತಪಸ್ತಥಾದಾನಂತೇಷಾಂಭೇದಮಿಮಂ ಶ್ರಣ್ಣ ॥ಇಧ್ಯಾಯ-17, ಶ್ಲೋ. 7

ಆಹಾರ, ಯಜ್ಞ, ತಪಸ್ಸುದಾನ ಇವುಗಳಲ್ಲಿ ಒಂದೊಂದು ಮೂರು ವಿಧವಾಗಿ ಮೂರು ವಿಧ ಶ್ರದ್ಧಯುಳಿವರಿಗೆ ತ್ರಿಯವಾಗುವುದು; ಇವುಗಳ ಭೇದವನ್ನು ಹೇಳುವೆನು ಕೇಳಿ!

ಆಯುಃಸತ್ತವಬಲಾರೋಗ್ಯಸುಖಪ್ರಿತಿವಿರ್ಥನಾಃ ।

ರಸ್ಯಾಃಸ್ನಿಗ್ರಥಾಃಸ್ಥಿರಾಹ್ಯಾ ಆಹಾರಾಃಸಾತ್ವಿಕಪ್ರಿಯಾಃ ॥ಇಧ್ಯಾಯ-17, ಶ್ಲೋ. 8

ಆಯಸ್ಸು, ಉತ್ಸಾಹ, ಬಲ, ಆರೋಗ್ಯ, ಸುಖ, ಶ್ರೀತಿ ಇವುಗಳನ್ನು ಹಂಚಿಸುವಂತಹ ಮತ್ತುರಸಮಯೋಪ್ಲೇಹಾರ ಶೈಲಾದಿಗಳಿಂದ ಯುಕ್ತವಾದ, ಚಿರಕಾಲ ಗುಣವನ್ನುಕೊಡುವ ಮತ್ತು ಮನಸ್ಸಿಗೆ ಇಂಪಾದ ಆಹಾರಗಳ ಸಾತ್ವಿಕರಿಗೆ ಬೀಳುವಾದಪುಗಳು.

ಕಟ್ವಮಲಲವಣಾತ್ಯಷಾತೀಕ್ಷಣಾರ್ಳಕ್ಷವಿದಾಹಿನಃ ।

ಆಹಾರಾ ರಾಜಸಸ್ಯೈಷಾ ದೃಃಖಶಾಕಾಮಯಪ್ರದಾಃ ॥ಇಧ್ಯಾಯ-17, ಶ್ಲೋ. 9

ದುಃಖಿ, ಶೋಕ, ರೋಗ ಇವುಗಳನ್ನುಂಟುಮಾಡುವ ಮತ್ತು ಕಹಿ, ಹುಳಿ, ಉಪ್ಪುಗಿರುವ, ಉಪ್ಪುಕರವಾದ ಮತ್ತುಖಾರವಾದ ಮತ್ತುಅತಿಕ್ಷೇತರವಾದ (ವಿಶೇಷ ಉದ್ದೇಶಕರವಾದ) ಸುಡತಕ್ಕ ಆಹಾರಗಳು ರಾಜಸರಿಗೆಇಪ್ಪಮಾಗಿರುವವು! ಇದರಿಂದ ವಿಶೇಷ ಉದ್ದೇಶಕರವಾದ ಮತ್ತುತೀಕ್ಷ್ಣವಾದಾರಗಳು ಸಾತ್ವಿಕಾಹಾರದಿಂದ ವಜ್ಞಾವಾಗಿರುವವೆಂದು ಕೆಲವರು ಹೇಳುವರು. ಆದರೆಇಲ್ಲಿಕಿಂದಯೊಂದರೆ ವಿಶೇಷ ಕಹಿ ಮತ್ತುತೀಕ್ಷ್ಣವೆಂದರೆ ವಿಶೇಷ ಸಿಹಿ ಎಂದು ತಿಳಿಯಬೇಕು. ಮಾರ್ಗಿದ ಜಣ್ಣು ಮೌರಣಾದಪುಗಳಲ್ಲಿರುವ ಸಿಹಿಯು ಸ್ವಾಭಾವಿಕವಾದ ಸಿಹಿಯಾಗಿರುವುದರಿಂದ ಅದು ವಜ್ಞಾವನಿಸಲಾರದು.

ಯಾತಯಾಮಂಗತರಸಂಪ್ರತಿಪರ್ಯಷಿತಂಚಯತ್ ।

ತುಂಬಿಷಿಷ್ಟಮಿಷಿ ಚಾಮೇಧಂಭಜನಂತಾಮಸಪ್ರಿಯಮ् ॥ಇಧ್ಯಾಯ-17, ಶ್ಲೋ. 10

ಶಾಕವಾದ ಮೇಲೆ ಬಹಳ ಹೊತ್ತಾದುದರಿಂದಆರಿತಣ್ಣಿಗೆಾದ ಮತ್ತು ನೀರಸವಾದ, ದುರ್ಗಂಧಯುಕ್ತವಾದ ತಂಗಳಾದ, ಎಂಜಲು ಮತ್ತುಅಪವಿಶ್ವಾಂಶಾರವಾಮಸಜನರಿಗೆ ತ್ರಿಯವುವಂದು ಸಾರಲಾಗಿದೆ.

ಆದರೆ ಈಗ ನಮಗೆ ಗೀತೆಯು ಅನುಷ್ಠಾನ ಯೋಗ್ಯವಾಗಿರದೆ ಕೇವಲ ಮಾಜ್ಯವಾಗಿರುವುದರಿಂದ, ಅದರಲ್ಲಿ ಹೇಳಿರುವ ತತ್ತ್ವಗಳೂ ಮಾಜ್ಯವಾಗಿ ಉಳಿದಿವೆ. ಆ ತತ್ತ್ವಗಳು ನಿಜವಾದಆಚರಣೆಗೆ ಬಂದಾಗ ನಮ್ಮಾರೋಗ್ಯಾಭಿವೃದ್ಧಿಯಾಗಲಾರಂಭಿಸಬಹುದು.

ಮೇಲೆ ಹೇಳಿದ ಸಂಗತಿಗಳಿಂದ ಎಲ್ಲ ಸಮಯದಲ್ಲಾಂದೇ ಬಗೆಯಾದಆಹಾರವನ್ನು ಸೇವಿಸಬೇಕೆಂದು ತಿಳಿಯಕೂಡದು. ನಮ್ಮ ಶರೀರ ಮೋಷಣೆಗೆಲ್ಲ ಬಗೆಯ ರಸಗಳು ಅವಕ್ಷೇಪಣಾಗಿದ್ದರೂ, ಅವುಗಳ ಉಪಯೋಗದಲ್ಲಿ ಮುಖ್ಯತತ್ವವಾಗಿದೆ. ಆದುದರಿಂದಯಾವುದಾದರೊಂದುರಸದಕ್ಕೊರತೆಯಿಂದಯಾವುದಾದಣಿಂದರೊಂದುರೋಗವು ಬಂದರೆಅದನ್ನು ನಮ್ಮಾರ್ಥಾಹಾರದ ಬದಲಾವಣೆಯಿಂದ—ರಸದ ಬದಲಾವಣೆಯಿಂದ — ಗುಣಪಡಿಸಿಕೊಳ್ಳಬೇಕು.

ಉಪಸಂಹಾರ:-

ನಮ್ಮ ನಿತ್ಯಜೀವನದಲ್ಲಿ ಪಾಶ್ಚಾತ್ಯ ನಾಗರೀಕತೆಯಿಂದ, ಆರೋಗ್ಯ ಸಾಧನೆಗೆಅಗತ್ಯವಾದಆಹಾರವೂ ಸರಿಯಾಗಿದೂರೆಯದಂತಾಗಿದೆ. ನಾವು ಯಂತ್ರಾಲಯ ಮೊದಲಾದವುಗಳಲ್ಲಿ ಕುಟ್ಟಿ, ಬೀಸಿದ ಅಕ್ಕಿ ಹಿಟ್ಟಿ ಮೊದಲಾದವುಗಳನ್ನು ಉಪಯೋಗಿಸಲಾರಂಭಿಸಿರುವೆವೆ. ಇದರಿಂದ ಅವುಗಳಲ್ಲಿರಬೇಕಾದ ಆಹಾರ ಸತ್ಯವು ಯಂತ್ರಗಳ ಮೂಲಕ ಹಾರಿಹೋಗುತ್ತಿದೆ.

ಈಗ ಜೀವಧರ ಪ್ರಕಟಣೆಯೇ ಹೆಚ್ಚಾಗಿ, ಬಲ ಬರುವುದಕ್ಕಾಗಿ, ಬುದ್ಧಿಶಕ್ತಿ ಹೆಚ್ಚುವುದಕ್ಕಾಗಿ ಜೀವಧಿ ಚೇಕೆನ್ನುವವರ ಸಂಖ್ಯೆಯು ಹೆಚ್ಚಿತ್ತಿದೆ. ಅಂತಹವರಿಗೆಆಹಾರದಲ್ಲಿಉಂತಹಗುಣಾವಿದೆಯ ಹೊರತು, ಜೀವಧದಲ್ಲಿಲ್ಲ; ಸೃಷ್ಟಿಯಲ್ಲಿರುವ ವಸ್ತುಗಳಲ್ಲಿ ಜೀವಧವಾಗಿರುವುವು. ಆದರೆ ಅವುಗಳಲ್ಲಿ ಯಾವುದನ್ನು ನಾವು ನಮ್ಮ ಮೋಷಣೆಗೆಅವಶ್ಯಕವಂದು ನಿತ್ಯವಾಣವಯೋಗಿಸುತ್ತಿರುವೋಬಾಹಾರವನಿಸುವುದು. ಉಳಿದವು ಜೀವಧವೆನಿಸುವವು ಎಂಬ ತತ್ತ್ವವನ್ನುಎಲ್ಲರೂಅರಿಯಬೇಕು. ನಮ್ಮ ಶರೀರದ ಹಲವು ರೋಗಗಳನ್ನು ನಮಗೆ ತಿಳಿದಿರುವ ಜೀವಧಿಯಾವಾದಆಹಾರದಿಂದಗುಣಪಡಿಸಬಹುದು. ನಿಜವಾಗಿಯೂಆಹಾರದ ಬದಲಾವಣೆಯಿಂದಲೇ ಎಷ್ಟೋ ರೋಗಗಳನ್ನು ಗುಣಪಡಿಸಿಕೊಳ್ಳಬಹುದು ಎಂಬ ಸಂಗತಿಯು ಸ್ವಾಸ್ಥವಾಗುವುದು. ಈ ಸಂಗತಿಗಳನ್ನು ನಮ್ಮ ಮಹಿಳೆಯರು ಅರಿತುಕೊಂಡುಅದರ ತತ್ತ್ವಗಳಿಂತ ಆಚರಿಸಲಾರಂಭಿಸಿದರೆ, ಆಗ ಎಂತಹ ಮನೆಯಾದರೂಆರೋಗ್ಯ ಸುಖಿಸಂಪತ್ತಿನಿಂದ ಶೋಭಿಸಲಾರಂಭಿಸುವುದು.

ರೋಗವನ್ನುಗುಣಪಡಿಸುವುದರಲ್ಲಿಜೀವಧವಲ್ಲದರೋಗಿಯ ಮನಸ್ಸಿನ ಸ್ಥಿತಿಯೂ ಮುಖ್ಯವಾದುದಂದು ತಿಳಿದು ಅದರಂತೆ ಪಧ್ಯವನ್ನು ವಿಧಿಸುವುದರಿಂದರೋಗವು ಶೀಪ್ರವಾಗಿ ಗುಣವಾಗುವುದು. ಈ ರೀತಿಯಲ್ಲಿ ನಮ್ಮ ಸಂಸ್ಕೃತ ಸಾಹಿತ್ಯದಲ್ಲಿ ಸ್ವಾಸ್ಥ್ಯರಕ್ಷಣೆಯ ಬಗ್ಗೆ ಮಹತ್ವವಾದ ವಿಚಾರಗಳನ್ನು ಸಂಸ್ಕೃತಜ್ಞರುತಮ್ಮ ಹಲಾವರು ಸಂಸ್ಕೃತ ಸಾಹಿತ್ಯ ಗ್ರಂಥಗಳಲ್ಲಿ ತಿಳಿಸಿಕೊಟ್ಟಿದ್ದಾರೆ.

ಆಕರ ಗ್ರಂಥಗಳು:-

1. ಶ್ರೀಮದ್ಭಗವದ್ಗೀತಾ, ಸ್ವಾಮಿಆದಿದೇವಾನಂದ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು
2. ಶ್ರೀಮದ್ಭಗವದ್ಗೀತಾಯಧಾರ್ಯ, ಮೌಲ್ಯ.ಎಲ್.ಎಸ್.ಶೇಷಗಿರಿರಾವ್, ಭಕ್ತಿವೇದಾಂತ ಬುಕ್ಸ್ಟ್ರಾಸ್, ಬೆಂಗಳೂರು
3. ಸಂಸ್ಕೃತ ಭಾಷಾಶಾಸ್ತ್ರ ಮತ್ತು ಸಾಹಿತ್ಯಚರಿತ್ರೆ, ಕನಾರಟಕ ಸರ್ಕಾರ, ಮೈಸೂರು
4. ಸುಶ್ರುತಸಂಹಿತಾ, ಸುಶ್ರುತ ಮಹಾರ್ಣಿಗಳು, ಪಾಂಡುರಂಗಜಾವಚೀ ಪ್ರಕಾಶನ, ಮುಂಬ್ಯಿ
5. ಸಂಸ್ಕೃತವಿಚರಿತ್ರೆ, ಎಂ.ಎನ್.ಶ್ರೀನಿವಾಸ ಅಯ್ಯಂಗಾರ್, ಸಂಸ್ಕೃತವಿಚರಿತ್ರೆ ಪ್ರಕಾಶನ, ಬೆಂಗಳೂರು

II SWASTHYA SAHYADRI II

Two Days NATIONAL CONFERENCE on Samskrita Sahitye Swasthyarakshanam Tasya Prastutataa



- Organised by -

**P.G. Department of Studies and Research in Sanskrit
Kuvempu University, Sahyadri College Campus
Shivamogga-577203**

- Venue -

**Auditorium & F17, Sahyadri College Campus, Shivamogga
15th & 16th March 2022**

- Published with -

VEDA SAMSKRITA ACADEMY (Regd.)

1347, Kalkod Road, P.O. : Hegde-581330

KUMTA, Uttarakannada, Karnataka

Website : www.vedasamskritaacademy.org

E-mail : vedasmkac@gmail.com

Mobile : 97418 47399